

August 12th, 2023

To The Department of Corporate Services, BSE Limited P.J. Towers, Dalal Street, Mumbai- 400 001

Dear Sirs,

#### Sub: Newspaper Publication of Unaudited Financials.

#### Ref: Scrip Code: 973358

Dear Sir,

We wish to inform you that pursuant to regulation 47 of SEBI (Listing Obligations and Disclosure Requirements) Regulations 2015, the Company has published the unaudited financial results for the quarter ended on 30<sup>th</sup> June 2023 in English Newspaper and Kannada Newspaper.

Copy of the newspaper clippings are enclosed.

The same is also available on the website of the Company at www.namestates.in

#### Thanking you, For NAM ESTATES PRIVATE LIMITED

Richa Saxena Company Secretary A17163

CIN: U85110KA1995PTC017950

#### mysore petro chemicals limited CIN: L24221KA19699PLC001799 Regd. Office: D-4, Jvothi Complex, 134/1, Infantry Road, Bengaluru - 580 001. Tel: 080-22868372 Email: mpol@mysorepetro.com; Website: www.mysorepetro.com

repetro.com Notice of 53rd Annual General Meeting, Book Closure & E-Voting

Notice of 33" Annual General Meeting, Book Closure & E-Voling Notice is horeby joinn that the 55" Annual General Meeting (AGM) of Mysore Petro Chemicals Lunited (The Company) will be held on Tuesday, 5" Seglember, 2023 at 30 p.m. through Video Conference (VC) / Other Audio Visual Means (OVAM), in accordance with the relevant circulars issued by MCA and SEBI, to transact the business, as set forth in the Notice of the AGM which has been sent by e-mail to all the members of the Company / Depositories. According), the Notice of the AGM and Annual Report for the year 2022 - 23 has been sent on 11" August, 2023 to all the members whose email addresses are registered with the Company / Depositories. The Notice of AGM and Annual Report for the year 2022 - 33 has been sent on 11" August, 2023 to all the members whose email addresses are registered with the Company / Depositories of the Stock Echamp (I.e. BSE). The Motice of AGM and Annual Report for the year of the Stock Echamp (I.e. BSE) that Mitted at www.beading.com and on the website of National Securities Depository Limited (TNSU). At www.evoing.ncbm.chm.chm.chm.chm.for and the adverted in the Notice of the AGM.

The Company has engaged the services of NSDL to provide e-votin acility.

All members are informed that:

- e remote e-voting shall commence on Saturday, 2<sup>nd</sup> September, 22 at 9.00 a.m. and will end on Monday, 4<sup>th</sup> September, 2023 at 00 p.m. Thereafter, the remote e-voting module will be disabled; The remo 2023 at 9 5.00 p.m The facility for e-voting system shall also be made available during the AGM Those members attenting the second strategy through VCCOMM and who have not already casted their votes by remote e-voting prior to the AGM and who are colterwise not barreed from voting shall be eligible to vote through e-voting system during the AGM;
- The cut-off date for determining the eligibility to vote by remote e-voting or by e-voting at the AGM is Tuesday, 29<sup>th</sup> August, 2023
- A person whose name is recorded in the register of members or in the register of beneficial owners maintained with depositories as on cut-off date will be entitled to avail the facility of remote e-voting or e-voting during the AGM;
- A person who becomes the member of the Company after sending of the notice of the AGM through electronic means and holding shares as on the cut-off date may obtain the user id and password by sending a request at <u>evoting@nsdl.co.in</u>.
- (FAGs) for members and evolution of the second seco

122 - 2499 7000 or send a request at evoluting final (co.)n. Members holding shares in physical form, who have not registered their enail addresses with the Company can obtain the Notice of the AGM along with the Annual Report 2022-23 and / or login details for joining the AGM through VCIOAWM facility including e-voting, by sending scanned copy of request latter mentioning the folio no. and name of the observations are strategister and the Share Transfer Books of the Company stal menian icosed from Wednesday 30° August, 2023 to Friday 1° September, 2023 (both days inclusive) for the purpose of AGM and payment of dividend for the financial year 2022-23, if approved at the AGM.

Members are requested to update their complete bank account detail with their Depositories in case shares are held in demat mode and case of physical holding, by submitting Form ISH-2 with the RTA or t the Company along with the, self-attested copy of PAN and cancelle cheque leaf. and in For Mysore Petro Chemicals Limite

Place: Mumbai Date : 11th August, 2023

Sd/-Labdhi Shah Company Secretary indianexpress.com





♦ The Indian EXPRESS

#### **BANDARAM PHARMA PACKTECH LIMITED**

	Reg. Office: 601, 5th floor: Oxford Towers, Op to Leale Palece Heat, Old Alirport Read, Kodihalli, Bangaber - 56006, Karnataka, Cite: L3004/A1939-C16932-Contention: 9900025. Email EditionAlirentingenau-Lourise wave-advancement STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED 30.06/2023 Revised and State Stat										
		QUART		DED 30-0	6.2023		CONSOLIDATED				
SI. No			Quarter Ended 31-03-2023 (Unaudited)	Quarter Ended 30-06-2022	Year Ended 31-03-2023 (Audited)	Quarter Ended 30-06-2023 (Unaudited)	Quarter Ended 31-03-2023	Quarter Ended 30-06-2022	Year Ended 31-03-2023 (Audited)		
1	Total Income from Operations	409.68	897.88	0.00	1009.39	586.53	1005.66	90.62	1873.20		
2	Total Expenses	404.11	865.91	12.44	982.17	579.07	991.75	122.14	1859.65		
	Net Profit /(Loss) for the period (before tax, Exceptional and /or extraordinary items)	5.57	31.97	(12.44)	27.22	7.46	31.24	(31.52)	32.58		
	Net Profit /(Loss) for the period before tax, (after Exceptional and /or extraordinary items)	5.57	31.97	(12.44)	27.22	7.46	31.24	(31.52)	32.58		
	Net Profit /(Loss) for the period after tax, (after Exceptional and /or extraordinary items)	5.57	25.17	(12.44)	20.42	7.46	31.24	(31.52)	25.78		
	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	5.57	25.17	(12,44)	20.42	7.46	31.24	(31.52)	25.78		
	Equity Share Capital	300.00			300.00	300.00	31.24	(31.52) 300.00	25.78		
	Equity Share Capital Earnings Per Share (of Rs.10 each)	300.00	300.001	300.00	300.001	300.00	300.00	300.00	300.00		
-	Basic in Rs. Diluted in Rs.	0.06			0.68		0.57	(0.41)	0.47		

Income Tax/Deferred Tax Liabilities for the current period, if any, will be determined at the end or the year. Figures of previous year(quarter have been re-grouped wherever necessary to them comparate with those of the current perior. FOR SANDARAM PHARMA PACKTECH IMPERIATION OF THE ADVISION OF THE AD

B.Deep Mann

itat	ement of unaudited financial results for the				
_				therwise stated	
SI		Quarte	Year Ended		
No	Particulars	June 30,2023 Unaudited	June 30,2022 Unaudited		
1	Total Income from Operations	1.427.27	2.137.08		
2	Net Profit / (Loss) for the period (before Tax, Exceptional and/or Extraordinary items)	(1,292.87)	(777.91)	(5,404.61)	
3	Net Profit / (Loss) for the period before Tax, (after Exceptional and/or Extraordinary items)	(1,292.87)	(777.91)	(8,110.73)	
4	Net Profit / (Loss) for the period after tax (after Exceptional and/or Extraordinary items)	(1,259.18)	(602.77)	(6,960.64)	
5	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	(1,259.18)	(602.77)	(6,957.81)	
6	Paid up Equity Share Capital	3,998.11	3,998.11	3,998.11	
7	Reserves (excluding Revaluation Reserve)	-	-	(7,916.12)	
8	Securities Premium Account	-		-	
9	Net worth	(5,177.19)	2,437.02	(3,918.01)	
10	Paid up Debt Capital/ Outstanding Debt	10,085.00	15,000.00	11,790.00	
11	Outstanding Redeemable Preference Shares	-	-	-	
12	Debt Equity Ratio	(6.62)	17.39	(9.02)	
13	Earnings Per Share (for continuing and discontinued operations) – 1. Basic:	(2.82)	(1.36)	(15.60)	
	2. Diluted:	(2.82)	(1.36)	(15.60)	
14	Capital Redemption Reserve	NA	NA	NA	
15	Debenture Redemption Reserve	NA	NA	NA	
16	Debt Service Coverage Ratio	(0.08)	0.30	(0.02)	
17	Interest Service Coverage Ratio	(0.20)	0.30	(0.06)	

Nam Estates Private Limited

Notes to the Financial results: 1) The above is an extra of the detailed format of quarterly financial results field with the Stock Exchanges unde Raguation 52 of the SEBI (Listing and Other Disclosure Requirements) Regulations 2015. The full format of the quarterly results are available on the websites of the stock exchange(s). 2) For the terms referred in sub-dauses (a), (b), (a) and (e) of the Regulation 52 (4) of the SEBI (Listing and Other Disclosure Requirements) Regulations; 2015, the pertinent disclosures have been made to the Solat Excludinger (b) and (b) and (b) and (b) of the Regulation 52 (4) of the SEBI (Listing and Other Disclosure Requirements) Regulations; 2015, the pertinent disclosures have been made to the Solat Excludinger (b) and (b) a

Place : Bengaluru Date : 10.08.2023

#### NOTICE FOR CLOSURE OF OFFICE

POLICYBAZARA INSURANCE BOOKERS PRIVILE UNITED We are dosing our office at Bearing No -35 First Floor Davalath Samajee Main Road Near Joya Lukkas Showroom, Malleswaram, Bangalore, 560003 ('Demised Primites') on 14 August 2022.

Our office at the Diamond District, Tower B Part of 3<sup>rd</sup> floor, Old Airport Roac Kodihalli, Bangalore Karnataka 560008 is the nearest operational office. However, ou

changes/delays is being experienced in the servicing of our customers. Registered Office - Plot No.119, Sector - 44, Gurgaon, Haryana - 122001 (IRDA) Registration No. 742, Valid tili 090/62024, License category- Direct Broker (Life & General) CIN: U74999HR2014PTC053454)

यूनियन बैंक (n) Union Bank	UNION BANK OF INDIA
dinda Ul onion Dana	VASANTHANAGAR BRANCH
A star Barbart #11	, 'NANDI' 8th Main, Vasanthanagar Bangalore 560052
Artista Land Comparison	Phone :080-22355308,22355309
A Govt. of India Undertaking)	E-mail :ubin0907472@unionbankofindia.bank

POSSESSION NOTICE [Rule - 8 (1)] (For immovable Property)

Where as the undersigned being the authorized Officier of the Union Bank of Indi VASANTHANAGAR Branch, under the Securitization and Reconstruction or Financial Assets and Enforcement of Security Interest Act, 2002 and in service ec-the powers contered under Section 13(2) read with nue 3 of the Security Interest (Enforcement), Netes 2002, issued a Demand Notice date3 30,952,2023 caliin Enformment) Rules 2002, issued a Demand Notice date 304.62223 calling upon the Borower J, Mirs, K.R.Renuk, W.M.Narayanswang SYKs, 44 (JAcer 86 Guntas, Kondahimmanahali, Dagasanda (H) Mulahaga, Taha, Kafar Dat, Kamatas, Gatal J, Moe AJ, Vormasandri, Husse Not J, Hodinaly, Mulaga Tahu, Kotar, Kontaba-55313, 20 Mrs.Sarawathamma, Witi Auniharrappa, Naz (Kotiganahali Kotar Talu, Koti O Tolirci, 3) J.W.Narayanaswany So Munisavamy, Vormasandra, House Not J, H Galahaly, Mulaga Talua, Kotar, Kanataka-55313, ragar J, Boro Boro, Sarayana J, Kotar Dat, Kotar, Kanataka-55313, ragar J, Boro Boro, Sarayana J, Sarayana So Munisavamy, Vormasandra, House Not J, H Galahaly, Mulaga Talua, Kotar, Kanataka, 55313, ragar J, Boro Boro, Sarayana J, Boro Ru, 12, 86, 92734 (Rupess One Circor Twenty Nine Laki: Sixiy Nine Thousand Twe Hundres Saverut, Yano (faild to regult he amount, notice is hereby given to the Borrowers and the public in general that the undersigned has taken symbolic possession of the public negarity and Arctinad kith Ließ of the Security Interest Enformement (Neues 2020 on this 1142, 2023).

possession of the property described here how are user user to be meaning the effect of 13(4) of the said Are task with here 6 of the Security Interest Enforcement Rules 2002 on the 10.8,2023. The property autoined not to deal with the property and any destings with the property will be subject to the charge of Union Bank of hold, WASHTMANARARA Branch for a manour Rs. 12, 28,9,2734 (Rupese One Core Twenty Nine Laikh Sold Yiller Thousand Two Hundred Seventy Three Ority and interstitteement and the subject of the charge of Union Bank of hold interstitteement and providence of Sub-section (8) of Section 13 of the A.c. in respect of time available, to origin and practice of Sub-section (8) of Section 13 of the A.c. in respect of time available, to origin with Nich Brangdore East Talkk and bounded on the (200a) Property Nich S152004001000200247, Sis Nic, 123 formed in University. The Assistant Commander Aulge, Bidantahil Hold, Biangdore East Talka, Aldy converted by the Assistant Commanders alter Wies-Subject Nich Sub Orition Bangdore vide Conversion order to A.UNSRY16947 did 24,09,56 Bioyot nov called as "UNKARTARADES" measuring East West-300ext Nich Sub Orition Bangdore vide Conversion order to A.UNSRY16947 did 24,09,56 Bioyot nov called as "UNKARTARADES" measuring East West-300ext Nich Sub Orition Bangdore vide Conversion order to A.UNSRY16947 did 24,09,56 Bioyot nov called as "UNKARTARADES" measuring East West-300ext Nich Sub Orition Bangdore Sing 12005gt and being bounded by: Fast: Site Nich 122, West Site Nich Bang Johnessing 12005gt and being bounded by: Fast: Site Nich 22, West Site Nich 2004 and Bank of India Sd/- Authorised Officer Union Bank of India

DIN: 0707410

es have been made to the Stock Exchange(s) For and on behlf of the Board of Directors Nam Estates Private Limited

Sd/ P R Ramakrishnan, Director

#### SRIVASAVI ADHESIVE TAPES LIMITED

CIN – U24295KA2010PLC052 Regd, Office: No. B-100, KSSIDC Industrial Estate, Yell Doddaballapur, Bangalore – 561 203, Ka No. 08027630090; Email Id: investors@vasavitapes.cor a Village, Kasaba Hobli,

#### NOTICE

tice is hereby given that the 14" Ar al Meeting ("AGM") of the r Node s neby great data de 14 vinitad veneral nebela nebela (NAM) of the internetse of Sirvasari Adhesive Papes Limited (He Company) will be hidt on TUESDAV, 69° Day of September, 2023 at No. B - 100, KSSIDC Industrial Estate, Vellupura Village, Kasaba Hobli, Doddbaellapur, Bangalore – S61 203, Karnataka, India at 11:00 A.M. to transact the business(es) set out in the Notice of AGM.

Kasabe field, Doddballajour, Bengiote – SK 283, Karnataka, India at 1109 A. II. to instanct the buinessies joi and in the Notice of AGM. The Notice of the AGM along with the Annual Report of the Company for the Financial Year 2022. 23 have been atter though, electricine low's is e-nails to these Members viscous 2022. 23 have been atter though, electricine low's is e-nails to these Members viscous 2022. 23 have been atter though, electricine low's is e-nails to these Members viscous 2022. 24 have been atter though, electricine low's is e-nails to these Members viscous 2021. 2021. The Company and Particular optical to the Asternative and the second state of the 2021. 20

Them are requested to note the following: (i) The remote - exciption period will commons on Saturday, 92<sup>m</sup> September, 2023 at 69 00 am, (ST) and will end to Monday, 64<sup>m</sup> September, 2023 at 65:40 pm. (ST). The remote - solving system shall be disable by Bigstane Soricas Pranta united thereafter. Members shall not be allowed to vide electronically beyod the addeta at dims. Once the vide is card on a resolution, the member shall not be allowed to viden system. The disable shall be eligible to vide through the Build anallobe during fact. All and the members service in the Add Mynetauly, who have inclass their vice through remote - viding, shall be eligible to vide through the Build per during the Add Mult shall be eligible to vide through the Build per during the Add Mult shall be eligible to vide through the Build multiple through the Add Multiple to the have cast their vide by premote - viding many on the Add Multiple and the dise cast their vide again. Amy reson, who can cause shared is all the eligible to vide through the Build multiple to the share share their vide again.

Any person, who acquires share(s) and becomes member of the Company after dispatch of the Notice of AGM and holds shares as on the cut-off date, may obtain the login ID and password hy sending a request at https://write.binsharennine.com the login Land password by setting a request at rings/ mote lagstreemine, com For the process and the manner of remedia voing as well as voing a

For Srivasavi Adhesive Tapes Limite Mr. D N Anilku

Place: Bangalore	Managing Director			
Date: 11-08-2023	DIN: 02779362			
Date: 11-08-2023	DIN: 0277936			

## **BAL PHARMA LIMITED**

### Regd Office : 21 & 22, Bommasandra Industrial Complex, Bengaluru- 560099 Phone : 41379500, Fax : 22354057, email: investor@balpharma.com CIN: L85110KA1987PLC008368

		Standa	alone			Consolidated				
Particulars	Quarter ended 30.06.2023 Unaudited	Quarter ended 31.03.2023 Audited	Quarter ended 30.06.2022 Unaudited	Year Ended 31.03.2023 Audited	Quarter ended 30.06.2023 Unaudited	Quarter ended 31.03.2023 Audited	Quarter ended 30.06.2022 Unaudited	Year Ended 31.03.202 Audited		
Total income from operations	7,061.34	8,241.10	7,007.10	30,525.38	7,054.41	8,263.90	7,008.34	30,515.68		
Net Profit/(Loss) for the period (Before Tax, Exceptional Items and/or Extraordinary Items	153.11	320.93	180.63	854.97	43.07	241.16	68.38	474.85		
Net Profit/(Loss) for the period before tax (After exceptional and/or extraordinary items	153.11	320.93	180.63	854.97	43.07	241.16	68.38	474.8		
Net profit/(Loss) for the period after tax	119.52	212.10	140.71	612.63	9.48	161.74	28.45	261.9		
Total comprehensive Income for the period	119.52	234.74	140.71	635.26	9.48	184.82	28.45	285.0		
Equity share capital	1,568.98	1,568.98	1482.24	1,568.98	1,568.98	1,568.98	1,482.24	1,568.9		
Reserves		-	-	-	2		020			
Earnings per share of Rs.10 each for continuing and discontinuing activities. Basic (in Rs)	0.76	1.35	0.95	3.90	0.06	1.03	0.19	1.6		
Diluted (in Rs)	0.76	1.35	0.95	3.90	0.06	1.03	0.19	1.6		
	0.70	1.30	0.95	3.94	0.00	1.04	0.19	1.0		
Note: A). The above financial results, as review on August 11, 2023. B). The above is an extract of the detail The unabridged version of the standa i.e www.balpharma.com.	ed format of fi	inancial results	s filed with sto	ock exchanges	under Regula	ation 33 of SEE the stock excha	BI(LODR) Regu anges and also	ulations, 20 on our webs		
Date: 11/08/2023						Fo	er of the Board or Bal Pharma Sd/- Shailesh Siro	a Ltd		

# mited. accordance with Rule 20 of the Rules, the Company has fixed **Tuesday 29th August** 223, as the "cut-off date" to determine the eligibility of members to vote on the siness(es) set out in the Notice of AGM. bers are requested to note the follo



SOURCE NATURAL FOODS AND HERBAL SUPPLEMENTS LIMITED Regd. Off: 201; Surman Towers, IF Floor, B 54:48, 38th A Cross, 11th Main Kand, Jayangar 4th T Elock, Bengdene – 660 041 Ph: 2008773343 Fax: 080 22449056 Email: Info@source-natural.com WebBal: survivorte-natural.com Chi: 124211KA1989/FL0191742 EXTRACT OF UN-AUDITED FINANCIAL RESULTS FOR THE QUARTER ENDED 30TH JUNE, 2023 (Rs, ei Laka Chine T wat is forgending								
PARTICULARS	Quarter Ending 30th June 2023 (Unaudited)	date figures ending 31st March 2023	3 months ended in the previous year 30th June 2023	ending 31st March				
1. Total Income from Operations (net	558.62	684.57	437.38	1960.04				
<ol> <li>Net Profit / (Loss) for the period (before Tax, Exceptional and/ or Extraordinary items)</li> </ol>	36.17	143.44	63.50	273,57				
<ol> <li>Net Profit / (Loss) for the period before tax (after Exceptional and/ or Extraordinary items)</li> </ol>	36,17	143,44	63,50	2/3.5/				
<ol> <li>Net Profit / (Loss) for the period after tax (After Extraordinary items)</li> </ol>	26.77	110.88	46.99	212.11				
<ol> <li>Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]</li> </ol>	26.77	110.88	46.99	212.11				
6. Equity Share Capital	643.69	643.69	643.69	643.69				
<ol> <li>Reserves (excluding Revaluation Reserve as shown in the Balance Sheet of previous year)</li> </ol>		_						
<ol> <li>Earnings Per Share (of Rs 10/ each) (for continuing and discontinued operations)</li> </ol>								
1 Basic : 2 Diluted	0.42	1.72 1.72	0.73	3,30 3,30				
Notes: 1. The above Unaudited Resul and approved by the Board August, 2023 and are in ao standards 2. The above is an extract of Financial Results filed with th of the SEBI (Listing Oblig Regulations, 2015. The full Results are available on the and on the Company's we	the detail the detail he Stock E pations an format of t e website	ors at its in with the ap ed format xchanges id Disclos the Quarte of BSE al	of Quarter of Quarter under Reg ure Requ ny/Annual	d on 11th ccounting rly/Annual ulation 33 irements) Financial india.com				

SATURDAY, AUGUST 12, 2023

40

investor-update.php By Order of the Board For SOURCE NATURAL FOODS AND HERBAL SUPPLEMENTS LIMITED Sd/ Arvind Varchaswi N Managing Director Din: 00143713 Place · Bannahre Date : 11.08.2023

UNION BANK OF INDIA यूनियन बैंक 🕥 Union Bank (A Govt. of India Undertaking) CANTONMENT BRANCH No. 21, Ulsoor Road, Opp. Telephone Exchange Bengal POSSESSION NOTICE [Rule - 8 (1)] (For immovable Property)

Whereas the undersigned being the Authorized Officer of Union Bank of Int Ulsoor Road Branch, Bengaluru, under the Securitization and Reconstruction Financial Assets and Enforcement Security Interest Act, 2002 and in exercise powers conferred under Section 13(2) read with rule 3 of the Security Inter Network Security Interest Act, 2002 and in exercise 

Interest (Enducement) Rules 2002. The borrowise in provide and the problem is prendy cataloned not bodarials the borrowise provide and the problem reginal is the section of the hotping of the Union Bash of India. Catabonners Barach for an anour Rs 1,21,974.58 (Rupess On-Corrowing) Constant Natherean Thousand Seven Hundred Filly Four and Plans Thrity Six Only and interest thereon. The borrowise faster county of builds interest thereon. The borrowise faster and section is builded to the provision of Sub-section (8) of Saction 31 of the Act, in respect of time available, to redeem the socared assets. Description of Secure Assets: Act: 1.21 her Proce X areas of Land & Building property Berning property no 37.2 Sy. No. 1611: Emensguides (Kastuta Colory, Analihat Villagu, Luthanali Hotal, Baspader Souh Tital, 2018/V Wark Nd. 41 Weist (44-55)(2) ft. and Security Activity 2017; 2017; 2018; 2017; 2018; 2017; 2018; 2017; 2018; 2017; 2018; 20

Date: 11.08.2023 Place: Bengaluru

Sd/- Authorised Officer Union Bank of India

BENGALURU

ß

- Date: 11.08.2023 Place: Bangalore
- The Indian Express



....

cf : 10.08.2023

ಸ್ಥಳ : ಹೊಸದಿಲ್ಲಿ ದಿನಾಂಕ :19.68,2923 Let autignt, three ... .

....

....